

ಕರ್ನಾಟಕ ವಿಧಾನ ಪರಿಷತ್ತು

ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂಖ್ಯೆ : 736(789)
 ಸದಸ್ಯರ ಹೆಸರು : ಶ್ರೀ ಕೆ.ಟಿ. ಶ್ರೀಕಂಠೇಗೌಡ (ಪದವೀಧರರ ಕ್ಷೇತ್ರ)
 ಉತ್ತರಿಸುವ ದಿನಾಂಕ : 20-12-2021
 ಉತ್ತರಿಸುವ ಸಚಿವರು : ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಹಾಗೂ ಸಕಾಲ ಸಚಿವರು

ಕ್ರಮ ಸಂಖ್ಯೆ	ಪ್ರಶ್ನೆ	ಉತ್ತರ						
ಅ)	ಗುತ್ತಿಗೆ ಆಧಾರದಲ್ಲಿ ನೇಮಕಗೊಂಡು ಖಾಯಂಗೊಂಡಿರುವ ಶಿಕ್ಷಕರು/ಉಪನ್ಯಾಸಕರು ಹಾಗೂ ನೌಕರರ ವೇತನ/ಪಿಂಚಣಿಯನ್ನು ಪುನರ್ ನಿಗದಿಪಡಿಸುವ ಪರಿಶೀಲನಾ ಸಮಿತಿಯನ್ನು ಯಾವಾಗ ರಚಿಸಲಾಯಿತು; (ವಿವರ ನೀಡುವುದು)	ಸರ್ಕಾರದ ಆದೇಶ ಸಂಖ್ಯೆ: ಇಡಿ 409 ಡಿಜಿಡಿ 2014(ಭಾಗ-2), ದಿನಾಂಕ:03-02-2018ರ ಆದೇಶದನ್ವಯ ಶ್ರೀ ಕೆ.ಟಿ. ಶ್ರೀಕಂಠೇಗೌಡ, ಮಾನ್ಯ ವಿಧಾನ ಪರಿಷತ್ ಸದಸ್ಯರು, ಇವರ ಅಧ್ಯಕ್ಷತೆಯಲ್ಲಿ ಸಮಿತಿಯನ್ನು ರಚಿಸಲಾಗಿರುತ್ತದೆ (ಸದರಿ ಆದೇಶವನ್ನು ಅನುಬಂಧದೊಂದಿಗೆ ಒದಗಿಸಿದೆ).						
ಆ)	ಈ ಸಮಿತಿಯು ಸರ್ಕಾರಕ್ಕೆ ವರದಿ ನೀಡಿದೆಯೇ; ಯಾವಾಗ ನೀಡಲಾಗಿದೆ; (ವಿವರ ನೀಡುವುದು)	ಸದರಿ ಸಮಿತಿಯು ದಿನಾಂಕ: 24-11-2021 ರಂದು ಸರ್ಕಾರಕ್ಕೆ ವರದಿಯನ್ನು ಸಲ್ಲಿಸಿದೆ.						
ಇ)	ಈ ಸಮಿತಿಯ ಪ್ರಮುಖ ಶಿಫಾರಸ್ಸುಗಳೇನು; (ವಿವರ ನೀಡುವುದು)	<p>ಸದರಿ ಪರಿಶೀಲನಾ ಸಮಿತಿಯ ಪ್ರಮುಖ ಶಿಫಾರಸ್ಸುಗಳು ಈ ಕೆಳಕಂಡಂತಿವೆ-</p> <table border="1"> <thead> <tr> <th>ಕ್ರಮ ಸಂಖ್ಯೆ</th> <th>ಶಿಫಾರಸ್ಸು</th> </tr> </thead> <tbody> <tr> <td>1.</td> <td>ಈ ವರದಿಯನ್ನು ಸರ್ಕಾರವು ಸಚಿವ ಸಂಪುಟದ ಮುಂದೆ ತಂದು ಡಿಪಿಎಆರ್ 12 ಎಸ್‌ಆರ್‌ಇ 1997 ದಿನಾಂಕ: 08-10-1999 ರಲ್ಲಿ ಹೊರಡಿಸಿದ ಸರ್ಕಾರಿ ಅಧಿಸೂಚನೆಯನ್ನು 'ರದ್ದುಪಡಿಸಲು' ಈ ಸಮಿತಿಯು ಶಿಫಾರಸ್ಸು ಮಾಡಿದೆ. ಈ ಆದೇಶವನ್ನು ರದ್ದುಪಡಿಸಿದರೆ ಸರ್ಕಾರಕ್ಕೆ ಯಾವುದೇ ರೀತಿಯ 'ಆರ್ಥಿಕ ಹೊರೆ' ಉಂಟಾಗುವುದಿಲ್ಲ.</td> </tr> <tr> <td>2.</td> <td>ಸದರಿ ಖಾಯಂಗೊಂಡಿರುವ ಗುತ್ತಿಗೆ ಶಿಕ್ಷಕ-ಉಪನ್ಯಾಸಕರಿಗೆ 'ಕಾಲಮಿತಿ ಬಡ್ಡಿ ಹಾಗೂ ಸ್ಥಗಿತ ವೇತನ ಬಡ್ಡಿ' ಎಂದಿನಂತೆ ಮಂಜೂರು ಮಾಡಲು ಶಿಫಾರಸ್ಸು ಮಾಡಿದೆ.</td> </tr> </tbody> </table>	ಕ್ರಮ ಸಂಖ್ಯೆ	ಶಿಫಾರಸ್ಸು	1.	ಈ ವರದಿಯನ್ನು ಸರ್ಕಾರವು ಸಚಿವ ಸಂಪುಟದ ಮುಂದೆ ತಂದು ಡಿಪಿಎಆರ್ 12 ಎಸ್‌ಆರ್‌ಇ 1997 ದಿನಾಂಕ: 08-10-1999 ರಲ್ಲಿ ಹೊರಡಿಸಿದ ಸರ್ಕಾರಿ ಅಧಿಸೂಚನೆಯನ್ನು 'ರದ್ದುಪಡಿಸಲು' ಈ ಸಮಿತಿಯು ಶಿಫಾರಸ್ಸು ಮಾಡಿದೆ. ಈ ಆದೇಶವನ್ನು ರದ್ದುಪಡಿಸಿದರೆ ಸರ್ಕಾರಕ್ಕೆ ಯಾವುದೇ ರೀತಿಯ 'ಆರ್ಥಿಕ ಹೊರೆ' ಉಂಟಾಗುವುದಿಲ್ಲ.	2.	ಸದರಿ ಖಾಯಂಗೊಂಡಿರುವ ಗುತ್ತಿಗೆ ಶಿಕ್ಷಕ-ಉಪನ್ಯಾಸಕರಿಗೆ 'ಕಾಲಮಿತಿ ಬಡ್ಡಿ ಹಾಗೂ ಸ್ಥಗಿತ ವೇತನ ಬಡ್ಡಿ' ಎಂದಿನಂತೆ ಮಂಜೂರು ಮಾಡಲು ಶಿಫಾರಸ್ಸು ಮಾಡಿದೆ.
ಕ್ರಮ ಸಂಖ್ಯೆ	ಶಿಫಾರಸ್ಸು							
1.	ಈ ವರದಿಯನ್ನು ಸರ್ಕಾರವು ಸಚಿವ ಸಂಪುಟದ ಮುಂದೆ ತಂದು ಡಿಪಿಎಆರ್ 12 ಎಸ್‌ಆರ್‌ಇ 1997 ದಿನಾಂಕ: 08-10-1999 ರಲ್ಲಿ ಹೊರಡಿಸಿದ ಸರ್ಕಾರಿ ಅಧಿಸೂಚನೆಯನ್ನು 'ರದ್ದುಪಡಿಸಲು' ಈ ಸಮಿತಿಯು ಶಿಫಾರಸ್ಸು ಮಾಡಿದೆ. ಈ ಆದೇಶವನ್ನು ರದ್ದುಪಡಿಸಿದರೆ ಸರ್ಕಾರಕ್ಕೆ ಯಾವುದೇ ರೀತಿಯ 'ಆರ್ಥಿಕ ಹೊರೆ' ಉಂಟಾಗುವುದಿಲ್ಲ.							
2.	ಸದರಿ ಖಾಯಂಗೊಂಡಿರುವ ಗುತ್ತಿಗೆ ಶಿಕ್ಷಕ-ಉಪನ್ಯಾಸಕರಿಗೆ 'ಕಾಲಮಿತಿ ಬಡ್ಡಿ ಹಾಗೂ ಸ್ಥಗಿತ ವೇತನ ಬಡ್ಡಿ' ಎಂದಿನಂತೆ ಮಂಜೂರು ಮಾಡಲು ಶಿಫಾರಸ್ಸು ಮಾಡಿದೆ.							
ಈ)	ಈ ವರದಿಯ ಶಿಫಾರಸ್ಸುಗಳನ್ನು ಜಾರಿಗೆ ತರಲು ಸರ್ಕಾರ ಕೈಗೊಂಡ ಕ್ರಮಗಳೇನು? (ಮಾಹಿತಿ ನೀಡುವುದು)	ಸಮಿತಿಯ ವರದಿಯಲ್ಲಿನ ಶಿಫಾರಸ್ಸುಗಳ ಬಗ್ಗೆ ಸರ್ಕಾರದ ಪರಿಶೀಲನೆಯಲ್ಲಿದೆ.						

ಸಂಖ್ಯೆ: ಇಡಿ 202 ಡಿಜಿಡಿಬ್ಲ್ಯೂ 2021


 (ಶ್ರೀ ಸಿ. ಸಾಗೇಶ್)

ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಹಾಗೂ ಸಕಾಲ ಸಚಿವರು